



April 28,2021

DGM- Corporate Relations  
Bombay Stock Exchange Ltd.  
Phiroze Jeejeebhoy Towers  
Dalal Street  
Mumbai 400 001

The Listing Department  
National Stock Exchange  
Exchange Plaza  
Plot No. C-1, Block G  
Bandra – Kurla Complex  
Bandra (East)  
Mumbai – 400 051

Dear Sir/ Madam,

**Sub: Notice to the shareholders regarding transfer of shares to IEPF**

We herewith enclose a copy of the Notice published in ‘Financial Express’ and ‘Sanjevani’, pertaining to transfer of equity shares to IEPF.

This Disclosure is made in terms of requirements of Regulation 47(1) of SEBI (Listing Obligations and Disclosure Requirements) Regulations, 2015.

This is for your information and record.

Yours truly,  
For Tata Elxsi Limited

G Vaidyanathan  
General Counsel and Company Secretary

**TATA ELXSI**

Registered Office **Tata Elxsi Limited** ITPB Road Whitefield Bangalore 560 048 India  
Tel +91 80 2297 9123 Fax +91 80 2841 1474  
[www.tataelxsi.com](http://www.tataelxsi.com)

(CIN-L85110KA1989PLC009968)



# ಜಿಲ್ಲೆಯಲ್ಲಿ ಕರ್ಪೂರ್ ಮಾರ್ಗಸೂಚಿ ಕಟ್ಟುನಿಟ್ಟು ಅನುಷ್ಠಾನಕ್ಕೆ ಡಿಸಿ ಸೂಚನೆ

ಹುಮಕೂರು, 28- ಕೊರೋನಾ 2ನೇ ಅಲೆಯು ಜಿಲ್ಲೆಯಲ್ಲಿ ಹರಡುತ್ತಿರುವುದನ್ನು ತಡೆಗಟ್ಟಲು ನಿಗದಿತ ರಾಜ್ಯ ಸರ್ಕಾರದ ಸಿಬ್ಬಂದಿ 9 ಗಂಟೆಯಿಂದ ಮಾರ್ಚ್ 12ರ ಬೆಳಿಗ್ಗೆ 6 ಗಂಟೆಯವರೆಗೆ ಹಾರಿಗೊಳಿಸುವ ಕರ್ಪೂರ್ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟು ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್. ಪಾಟೀಲ ಅವರು ಆದೇಶವೊಂದಿಗೆ ಸೂಚನೆ ನೀಡಿದರು.


ಜಿಲ್ಲಾದ ಜಿಲ್ಲಾಧಿಕಾರಿ ಕಚೇರಿಯ ಕರ್ಪೂರ್ ಹೂಡಿಕೆ ಕಛೇರಿನಲ್ಲಿರುವ ಸಿಬ್ಬಂದಿ ಎವಿಎಲ್ ಇಲಾಖೆಯ ಕಾರ್ಯದರ್ಶಿ ಅಧಿಕಾರಿಗಳೊಂದಿಗೆ ದಿನವಿಡೀ ಕಾರ್ಯದರ್ಶಿ ಮೂಲಕ ಸಭೆ ನಡೆಸಿ ಅವರು ಸೂಚನೆ ನೀಡಿದರು.

ಕರ್ಪೂರ್ ಅಧಿನಿಯಮ 1987 ರ 7(1) ಅಡಿಯಲ್ಲಿ ಕರ್ಪೂರ್ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟು ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಆದೇಶ ನೀಡಿದರು.



ಅನುಮತಿ ನೀಡಲಾಗಿದೆ ಎಂಬ ಅಧಿಕಾರಿಗಳ ಅನುಮತಿ ನೀಡಲಾಗಿದೆ. ಅನುಮತಿ ನೀಡಲಾಗಿದೆ ಎಂಬ ಅಧಿಕಾರಿಗಳ ಅನುಮತಿ ನೀಡಲಾಗಿದೆ. ಅನುಮತಿ ನೀಡಲಾಗಿದೆ ಎಂಬ ಅಧಿಕಾರಿಗಳ ಅನುಮತಿ ನೀಡಲಾಗಿದೆ.

ಮುಂದಿನ ದಿನಗಳಲ್ಲಿ ರಸ್ತೆ ಕೊರೆಯುವುದರಲ್ಲಿ ಜಿಲ್ಲಾಧಿಕಾರಿಗಳು ಸಕ್ರಿಯರಾಗಿರುತ್ತಾರೆ. ಜಿಲ್ಲಾಧಿಕಾರಿಗಳು ಸಕ್ರಿಯರಾಗಿರುತ್ತಾರೆ. ಜಿಲ್ಲಾಧಿಕಾರಿಗಳು ಸಕ್ರಿಯರಾಗಿರುತ್ತಾರೆ.



ಸಬ್ ಅರಬಿಡ್ ಲೀಡರ್ಸ್ ಅವರು ಸಿ.ಡಿ. ರಾಜ್‌ನ ನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೋನಾ ಲಾಕ್ ಮಾಡಿದರು.

## ಜನತಾ ಕರ್ಪೂರ್

### ಶಿವಮೊಗ್ಗ ನಗರ ಸಂಪೂರ್ಣ ಸ್ವಚ್ಛ



ಶಿವಮೊಗ್ಗ, 28- ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಜಿಲ್ಲಾಧಿಕಾರಿಗಳು ಜನತಾ ಕರ್ಪೂರ್ ಕಾರ್ಯದರ್ಶಿ ಮೂಲಕ ಸಭೆ ನಡೆಸಿ ಅವರು ಸೂಚನೆ ನೀಡಿದರು.

ಅಂತರಸಂಪೂರ್ಣ ಮರಣಗೊಂಡು 10 ಗಂಟೆಯ ನಂತರ ಪೂರೈಕೆಯಾದ ಆಸ್ಪತ್ರೆ, ಮೆಡಿಕಲ್ ಶಾಲೆ ಹೊರತುಪಡಿಸಿ ಉಳಿದ ಎಲ್ಲಾ ಆಸ್ಪತ್ರೆ-ಮುಂಗಟ್ಟುಗಳನ್ನು ಬಂದ ಗೋಳಿಮೆಂಟೇಷನ್ ಸರಿಯಾದಂತೆ ಆರೋಗ್ಯ ಸಲಹೆಗಳನ್ನು ನೀಡಲಾಗಿದೆ.

## ರಸಗೊಬ್ಬರ ಕಂಪನಿಗಳಿಂದ ಅಪ್ಪುಜನಕ ಉತ್ಪಾದನೆ

ನಂದೇವರಿ, 28- ಅಪ್ಪುಜನಕ ಕೋಶಕ ಎಂಬುದು ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಜಿಲ್ಲಾಧಿಕಾರಿಗಳು ಜನತಾ ಕರ್ಪೂರ್ ಕಾರ್ಯದರ್ಶಿ ಮೂಲಕ ಸಭೆ ನಡೆಸಿ ಅವರು ಸೂಚನೆ ನೀಡಿದರು.

## ಕೆ.ಆರ್.ಮಾರುಕಟ್ಟೆ ಸ್ವಚ್ಛಾಂತರ

ಬೆಂಗಳೂರು, 28- ಕೆ.ಆರ್.ಮಾರುಕಟ್ಟೆ ಸ್ವಚ್ಛಾಂತರ ಕಾರ್ಯದರ್ಶಿ ಮೂಲಕ ಸಭೆ ನಡೆಸಿ ಅವರು ಸೂಚನೆ ನೀಡಿದರು.

## ಕೋವ್ಯಾಕ್ಸಿನ್ ಕೊರೋನಾಗೆ ರಾಮಬಾಣ

ಹುಮಕೂರು, 28- ರಾಜ್ಯದಲ್ಲಿ ದೇಶದಾದ್ಯಂತ ಅಪ್ಪುಜನಕ ಕೋಶಕ ಎಂಬುದು ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಜಿಲ್ಲಾಧಿಕಾರಿಗಳು ಜನತಾ ಕರ್ಪೂರ್ ಕಾರ್ಯದರ್ಶಿ ಮೂಲಕ ಸಭೆ ನಡೆಸಿ ಅವರು ಸೂಚನೆ ನೀಡಿದರು.



ಅಂತರಸಂಪೂರ್ಣ ಮರಣಗೊಂಡು 10 ಗಂಟೆಯ ನಂತರ ಪೂರೈಕೆಯಾದ ಆಸ್ಪತ್ರೆ, ಮೆಡಿಕಲ್ ಶಾಲೆ ಹೊರತುಪಡಿಸಿ ಉಳಿದ ಎಲ್ಲಾ ಆಸ್ಪತ್ರೆ-ಮುಂಗಟ್ಟುಗಳನ್ನು ಬಂದ ಗೋಳಿಮೆಂಟೇಷನ್ ಸರಿಯಾದಂತೆ ಆರೋಗ್ಯ ಸಲಹೆಗಳನ್ನು ನೀಡಲಾಗಿದೆ.

ಮತ್ತು ಅಸ್ಪಷ್ಟವಾಗಿರುವ ಲಕ್ಷಣಗಳನ್ನು ಹೊಂದಿರುವವರನ್ನು ಒತ್ತಾಯಿಸಿ ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಜಿಲ್ಲಾಧಿಕಾರಿಗಳು ಜನತಾ ಕರ್ಪೂರ್ ಕಾರ್ಯದರ್ಶಿ ಮೂಲಕ ಸಭೆ ನಡೆಸಿ ಅವರು ಸೂಚನೆ ನೀಡಿದರು.

## ಹು-ಧಾ ಅವಚನಗರ ಸ್ವಚ್ಛ

ಹುಮಕೂರು, 28- ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಜಿಲ್ಲಾಧಿಕಾರಿಗಳು ಜನತಾ ಕರ್ಪೂರ್ ಕಾರ್ಯದರ್ಶಿ ಮೂಲಕ ಸಭೆ ನಡೆಸಿ ಅವರು ಸೂಚನೆ ನೀಡಿದರು.

## ಇಯರ್‌ಬಡ್ಡ್ ಜಡುಗಡೆ

ಬೆಂಗಳೂರು, 28- ಸರ್ಕಾರಿ ಆರೋಗ್ಯಾಧಿಕಾರಿಗಳು ಜನತಾ ಕರ್ಪೂರ್ ಕಾರ್ಯದರ್ಶಿ ಮೂಲಕ ಸಭೆ ನಡೆಸಿ ಅವರು ಸೂಚನೆ ನೀಡಿದರು.

## ಯಾವುದೇ ರೀತಿಯ ಪಾಸ್ ವಿತರಣೆ: ಕಮಿಷನರ್ ಸ್ಪಷ್ಟನೆ

ಹುಮಕೂರು, 28- ಜನತಾ ಕರ್ಪೂರ್ ಕಾರ್ಯದರ್ಶಿ ಮೂಲಕ ಸಭೆ ನಡೆಸಿ ಅವರು ಸೂಚನೆ ನೀಡಿದರು.

ಅಂತರಸಂಪೂರ್ಣ ಮರಣಗೊಂಡು 10 ಗಂಟೆಯ ನಂತರ ಪೂರೈಕೆಯಾದ ಆಸ್ಪತ್ರೆ, ಮೆಡಿಕಲ್ ಶಾಲೆ ಹೊರತುಪಡಿಸಿ ಉಳಿದ ಎಲ್ಲಾ ಆಸ್ಪತ್ರೆ-ಮುಂಗಟ್ಟುಗಳನ್ನು ಬಂದ ಗೋಳಿಮೆಂಟೇಷನ್ ಸರಿಯಾದಂತೆ ಆರೋಗ್ಯ ಸಲಹೆಗಳನ್ನು ನೀಡಲಾಗಿದೆ.

ಅಂತರಸಂಪೂರ್ಣ ಮರಣಗೊಂಡು 10 ಗಂಟೆಯ ನಂತರ ಪೂರೈಕೆಯಾದ ಆಸ್ಪತ್ರೆ, ಮೆಡಿಕಲ್ ಶಾಲೆ ಹೊರತುಪಡಿಸಿ ಉಳಿದ ಎಲ್ಲಾ ಆಸ್ಪತ್ರೆ-ಮುಂಗಟ್ಟುಗಳನ್ನು ಬಂದ ಗೋಳಿಮೆಂಟೇಷನ್ ಸರಿಯಾದಂತೆ ಆರೋಗ್ಯ ಸಲಹೆಗಳನ್ನು ನೀಡಲಾಗಿದೆ.

## ಟಿಎಟಿಎಲ್‌ಎಸ್‌ಐ ಲಿಮಿಟೆಡ್

ಶಾಖೆ: 179, 180, 181, 182, 183, 184, 185, 186, 187, 188, 189, 190, 191, 192, 193, 194, 195, 196, 197, 198, 199, 200, 201, 202, 203, 204, 205, 206, 207, 208, 209, 210, 211, 212, 213, 214, 215, 216, 217, 218, 219, 220, 221, 222, 223, 224, 225, 226, 227, 228, 229, 230, 231, 232, 233, 234, 235, 236, 237, 238, 239, 240, 241, 242, 243, 244, 245, 246, 247, 248, 249, 250, 251, 252, 253, 254, 255, 256, 257, 258, 259, 260, 261, 262, 263, 264, 265, 266, 267, 268, 269, 270, 271, 272, 273, 274, 275, 276, 277, 278, 279, 280, 281, 282, 283, 284, 285, 286, 287, 288, 289, 290, 291, 292, 293, 294, 295, 296, 297, 298, 299, 300, 301, 302, 303, 304, 305, 306, 307, 308, 309, 310, 311, 312, 313, 314, 315, 316, 317, 318, 319, 320, 321, 322, 323, 324, 325, 326, 327, 328, 329, 330, 331, 332, 333, 334, 335, 336, 337, 338, 339, 340, 341, 342, 343, 344, 345, 346, 347, 348, 349, 350, 351, 352, 353, 354, 355, 356, 357, 358, 359, 360, 361, 362, 363, 364, 365, 366, 367, 368, 369, 370, 371, 372, 373, 374, 375, 376, 377, 378, 379, 380, 381, 382, 383, 384, 385, 386, 387, 388, 389, 390, 391, 392, 393, 394, 395, 396, 397, 398, 399, 400, 401, 402, 403, 404, 405, 406, 407, 408, 409, 410, 411, 412, 413, 414, 415, 416, 417, 418, 419, 420, 421, 422, 423, 424, 425, 426, 427, 428, 429, 430, 431, 432, 433, 434, 435, 436, 437, 438, 439, 440, 441, 442, 443, 444, 445, 446, 447, 448, 449, 450, 451, 452, 453, 454, 455, 456, 457, 458, 459, 460, 461, 462, 463, 464, 465, 466, 467, 468, 469, 470, 471, 472, 473, 474, 475, 476, 477, 478, 479, 480, 481, 482, 483, 484, 485, 486, 487, 488, 489, 490, 491, 492, 493, 494, 495, 496, 497, 498, 499, 500, 501, 502, 503, 504, 505, 506, 507, 508, 509, 510, 511, 512, 513, 514, 515, 516, 517, 518, 519, 520, 521, 522, 523, 524, 525, 526, 527, 528, 529, 530, 531, 532, 533, 534, 535, 536, 537, 538, 539, 540, 541, 542, 543, 544, 545, 546, 547, 548, 549, 550, 551, 552, 553, 554, 555, 556, 557, 558, 559, 560, 561, 562, 563, 564, 565, 566, 567, 568, 569, 570, 571, 572, 573, 574, 575, 576, 577, 578, 579, 580, 581, 582, 583, 584, 585, 586, 587, 588, 589, 590, 591, 592, 593, 594, 595, 596, 597, 598, 599, 600, 601, 602, 603, 604, 605, 606, 607, 608, 609, 610, 611, 612, 613, 614, 615, 616, 617, 618, 619, 620, 621, 622, 623, 624, 625, 626, 627, 628, 629, 630, 631, 632, 633, 634, 635, 636, 637, 638, 639, 640, 641, 642, 643, 644, 645, 646, 647, 648, 649, 650, 651, 652, 653, 654, 655, 656, 657, 658, 659, 660, 661, 662, 663, 664, 665, 666, 667, 668, 669, 670, 671, 672, 673, 674, 675, 676, 677, 678, 679, 680, 681, 682, 683, 684, 685, 686, 687, 688, 689, 690, 691, 692, 693, 694, 695, 696, 697, 698, 699, 700, 701, 702, 703, 704, 705, 706, 707, 708, 709, 710, 711, 712, 713, 714, 715, 716, 717, 718, 719, 720, 721, 722, 723, 724, 725, 726, 727, 728, 729, 730, 731, 732, 733, 734, 735, 736, 737, 738, 739, 740, 741, 742, 743, 744, 745, 746, 747, 748, 749, 750, 751, 752, 753, 754, 755, 756, 757, 758, 759, 760, 761, 762, 763, 764, 765, 766, 767, 768, 769, 770, 771, 772, 773, 774, 775, 776, 777, 778, 779, 780, 781, 782, 783, 784, 785, 786, 787, 788, 789, 790, 791, 792, 793, 794, 795, 796, 797, 798, 799, 800, 801, 802, 803, 804, 805, 806, 807, 808, 809, 810, 811, 812, 813, 814, 815, 816, 817, 818, 819, 820, 821, 822, 823, 824, 825, 826, 827, 828, 829, 830, 831, 832, 833, 834, 835, 836, 837, 838, 839, 840, 841, 842, 843, 844, 845, 846, 847, 848, 849, 850, 851, 852, 853, 854, 855, 856, 857, 858, 859, 860, 861, 862, 863, 864, 865, 866, 867, 868, 869, 870, 871, 872, 873, 874, 875, 876, 877, 878, 879, 880, 881, 882, 883, 884, 885, 886, 887, 888, 889, 890, 891, 892, 893, 894, 895, 896, 897, 898, 899, 900, 901, 902, 903, 904, 905, 906, 907, 908, 909, 910, 911, 912, 913, 914, 915, 916, 917, 918, 919, 920, 921, 922, 923, 924, 925, 926, 927, 928, 929, 930, 931, 932, 933, 934, 935, 936, 937, 938, 939, 940, 941, 942, 943, 944, 945, 946, 947, 948, 949, 950, 951, 952, 953, 954, 955, 956, 957, 958, 959, 960, 961, 962, 963, 964, 965, 966, 967, 968, 969, 970, 971, 972, 973, 974, 975, 976, 977, 978, 979, 980, 981, 982, 983, 984, 985, 986, 987, 988, 989, 990, 991, 992, 993, 994, 995, 996, 997, 998, 999, 1000.

## ಬೆಂಗಳೂರು ನೇರು ಸರಬರಾಜು ಮತ್ತು ಒಳಪರರಡಿ ಮಂಡನೆ

ಕ್ರ. ಸಂ.	ವಿವರ	ಮಾಹಿತಿ ಮತ್ತು	ಬೆಂಗಳೂರು ನೇರು	ಬೆಂಗಳೂರು ನೇರು	ಬೆಂಗಳೂರು ನೇರು
1	ಬೆಂಗಳೂರು ನೇರು	ಬೆಂಗಳೂರು ನೇರು	3,81,003/-	3,81,003/-	3,81,003/-
2	ಬೆಂಗಳೂರು ನೇರು	ಬೆಂಗಳೂರು ನೇರು	1,96,000/-	1,96,000/-	1,96,000/-
3	ಬೆಂಗಳೂರು ನೇರು	ಬೆಂಗಳೂರು ನೇರು	21,81,131/-	21,81,131/-	21,81,131/-
4	ಬೆಂಗಳೂರು ನೇರು	ಬೆಂಗಳೂರು ನೇರು	50,000/-	50,000/-	50,000/-
5	ಬೆಂಗಳೂರು ನೇರು	ಬೆಂಗಳೂರು ನೇರು	21,69,250/-	21,69,250/-	21,69,250/-
6	ಬೆಂಗಳೂರು ನೇರು	ಬೆಂಗಳೂರು ನೇರು	50,000/-	50,000/-	50,000/-
7	ಬೆಂಗಳೂರು ನೇರು	ಬೆಂಗಳೂರು ನೇರು	20,02,249/-	20,02,249/-	20,02,249/-
8	ಬೆಂಗಳೂರು ನೇರು	ಬೆಂಗಳೂರು ನೇರು	50,000/-	50,000/-	50,000/-
9	ಬೆಂಗಳೂರು ನೇರು	ಬೆಂಗಳೂರು ನೇರು	13,33,415/-	13,33,415/-	13,33,415/-
10	ಬೆಂಗಳೂರು ನೇರು	ಬೆಂಗಳೂರು ನೇರು	33,400/-	33,400/-	33,400/-
11	ಬೆಂಗಳೂರು ನೇರು	ಬೆಂಗಳೂರು ನೇರು	31,58,395/-	31,58,395/-	31,58,395/-
12	ಬೆಂಗಳೂರು ನೇರು	ಬೆಂಗಳೂರು ನೇರು	63,200/-	63,200/-	63,200/-
13	ಬೆಂಗಳೂರು ನೇರು	ಬೆಂಗಳೂರು ನೇರು	20,61,408/-	20,61,408/-	20,61,408/-
14	ಬೆಂಗಳೂರು ನೇರು	ಬೆಂಗಳೂರು ನೇರು	50,000/-	50,000/-	50,000/-
15	ಬೆಂಗಳೂರು ನೇರು	ಬೆಂಗಳೂರು ನೇರು	22,64,712/-	22,64,712/-	22,64,712/-
16	ಬೆಂಗಳೂರು ನೇರು	ಬೆಂಗಳೂರು ನೇರು	50,000/-	50,000/-	50,000/-
17	ಬೆಂಗಳೂರು ನೇರು	ಬೆಂಗಳೂರು ನೇರು	18,88,795/-	18,88,795/-	18,88,795/-
18	ಬೆಂಗಳೂರು ನೇರು	ಬೆಂಗಳೂರು ನೇರು	23,700/-	23,700/-	23,700/-
19	ಬೆಂಗಳೂರು ನೇರು	ಬೆಂಗಳೂರು ನೇರು	33,41,858/-	33,41,858/-	33,41,858/-
20	ಬೆಂಗಳೂರು ನೇರು	ಬೆಂಗಳೂರು ನೇರು	33,500/-	33,500/-	33,500/-
21	ಬೆಂಗಳೂರು ನೇರು	ಬೆಂಗಳೂರು ನೇರು	23,35,015/-	23,35,015/-	23,35,015/-
22	ಬೆಂಗಳೂರು ನೇರು	ಬೆಂಗಳೂರು ನೇರು	25,000/-	25,000/-	25,000/-
23	ಬೆಂಗಳೂರು ನೇರು	ಬೆಂಗಳೂರು ನೇರು	17,45,387/-	17,45,387/-	17,45,387/-
24	ಬೆಂಗಳೂರು ನೇರು	ಬೆಂಗಳೂರು ನೇರು	21,900/-	21,900/-	21,900/-

## 839 ಮಂದಿಗೆ ಸೋಂಕು: ಐವರ ಸಾವು

ಹುಮಕೂರು, 28- ಜಿಲ್ಲೆಯಲ್ಲಿ ಕೊರೋನಾ 2ನೇ ಅಲೆಯು ಜಿಲ್ಲೆಯಲ್ಲಿ ಹರಡುತ್ತಿರುವುದನ್ನು ತಡೆಗಟ್ಟಲು ನಿಗದಿತ ರಾಜ್ಯ ಸರ್ಕಾರದ ಸಿಬ್ಬಂದಿ 9 ಗಂಟೆಯಿಂದ ಮಾರ್ಚ್ 12ರ ಬೆಳಿಗ್ಗೆ 6 ಗಂಟೆಯವರೆಗೆ ಹಾರಿಗೊಳಿಸುವ ಕರ್ಪೂರ್ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟು ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್. ಪಾಟೀಲ ಅವರು ಸೂಚನೆ ನೀಡಿದರು.

ಅಂತರಸಂಪೂರ್ಣ ಮರಣಗೊಂಡು 10 ಗಂಟೆಯ ನಂತರ ಪೂರೈಕೆಯಾದ ಆಸ್ಪತ್ರೆ, ಮೆಡಿಕಲ್ ಶಾಲೆ ಹೊರತುಪಡಿಸಿ ಉಳಿದ ಎಲ್ಲಾ ಆಸ್ಪತ್ರೆ-ಮುಂಗಟ್ಟುಗಳನ್ನು ಬಂದ ಗೋಳಿಮೆಂಟೇಷನ್ ಸರಿಯಾದಂತೆ ಆರೋಗ್ಯ ಸಲಹೆಗಳನ್ನು ನೀಡಲಾಗಿದೆ.

ಅಂತರಸಂಪೂರ್ಣ ಮರಣಗೊಂಡು 10 ಗಂಟೆಯ ನಂತರ ಪೂರೈಕೆಯಾದ ಆಸ್ಪತ್ರೆ, ಮೆಡಿಕಲ್ ಶಾಲೆ ಹೊರತುಪಡಿಸಿ ಉಳಿದ ಎಲ್ಲಾ ಆಸ್ಪತ್ರೆ-ಮುಂಗಟ್ಟುಗಳನ್ನು ಬಂದ ಗೋಳಿಮೆಂಟೇಷನ್ ಸರಿಯಾದಂತೆ ಆರೋಗ್ಯ ಸಲಹೆಗಳನ್ನು ನೀಡಲಾಗಿದೆ.

for TATA ELXSI LIMITED  
G. VAIDYANATHAN  
Company Secretary